

ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಬಿ ಕೆ ಹರಿಪ್ರಸಾದ್ ಇವರು ನಿಯಮ-330
ರಡಿ ನೀಡಿರುವ ಸೂಚನೆಗೆ ಮಾಹಿತಿ

ಸೂಚನೆ:

“ಉಡುಪಿ ಜಿಲ್ಲೆ ಮಲ್ಪೆಯ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನಲ್ಲಿ
ಗ್ರಾಹಕರು ಸಾಲ ಪಡೆದಿದ್ದಾರೆನ್ನುವಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಂದಾಜು
ರೂ 25.00 ಕೋಟಿಗೂ ಹೆಚ್ಚು ಅವ್ಯವಹಾರ ನಡೆಸಿರುವ ಪ್ರಕರಣದ ಬಗ್ಗೆ ನಿಯಮ 330ರ
ಅಡಿ ಮಾನ್ಯ ಸಹಕಾರ ಸಚಿವರಲ್ಲಿ ಪ್ರಸ್ತಾಪಿಸ ಬಯಸುತ್ತೇನೆ.”

ಉತ್ತರ

ಉಡುಪಿ ಜಿಲ್ಲೆ ಮಲ್ಪೆಯ ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಗ್ರಾಹಕರಾದ
ಶ್ರೀ ಪ್ರಸಾದ್ ಕುಲಾಲ್ ಮತ್ತು ಇತರರು ತಮ್ಮ ದೂರಿನಲ್ಲಿ ಬ್ಯಾಂಕಿನ ಗ್ರಾಹಕರಿಂದ ಆಧಾರ್
ಕಾರ್ಡ್ ಮತ್ತು ಪಾನ್ ಕಾರ್ಡ್ ಪಡೆದು ಕ್ರಿಮಿನಲ್ ಸಂಜು ರೂಪಿಸಿ ನಕಲಿ ಸಹಿ ಮಾಡಿ, ನಕಲಿ
ದಾಖಲೆಗಳನ್ನು ಸೃಷ್ಟಿಸಿ, ಸದರಿಯವರ ಹೆಸರಿನಿಂದ ಸಾಲ ಪಡೆದು ಅದನ್ನು ಸ್ವಂತಕ್ಕೆ
ಬಳಸಿಕೊಂಡು ನಷ್ಟ ಉಂಟು ಮಾಡಿ ನಂಬಿಕೆ ದ್ರೋಹ ಮಾಡಿರುತ್ತಾರೆ ಎಂದು ಶ್ರೀ ಪ್ರಸಾದ್
ಕುಲಾಲ್ ಮತ್ತು ಇತರರು, ಸಹಕಾರ ಸಂಘಗಳ ನಿಬಂಧಕರಿಗೆ ದೂರು ಸಲ್ಲಿಸಿರುತ್ತಾರೆ. ಇದರ
ಜೊತೆಗೆ ಇನ್ನಿತರೇ ಬಾಧಿತ ಸದಸ್ಯರು ನಿಬಂಧಕರಿಗೆ ದೂರು ಸಲ್ಲಿಸಿದ್ದರು. ಈ ದೂರು
ಅರ್ಜಿಗಳನ್ನು ಆಧರಿಸಿ ಈ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ
ಆರೋಪಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 64
ರಡಿ ಶಾಸನಬದ್ಧ ವಿಚಾರಣೆ ನಡೆಸಿ ವರದಿಯನ್ನು ಸಲ್ಲಿಸಲು ಸಹಕಾರ ಸಂಘಗಳ
ಉಪನಿಬಂಧಕರು, ಉಡುಪಿ ಜಿಲ್ಲೆ ಇವರನ್ನು ನೇಮಿಸಿ ದಿನಾಂಕ:13-11-2024 ರಂದು
ಆದೇಶಿಸಲಾಗಿರುತ್ತದೆ. ಸದರಿಯವರು ದಿನಾಂಕ: 28-05-2025 ರಂದು ಸಹಕಾರ ಸಂಘಗಳ
ನಿಬಂಧಕರಿಗೆ ವರದಿ ಸಲ್ಲಿಸಿರುತ್ತಾರೆ.

ಈ ವಿಚಾರಣಾ ವರದಿಯಲ್ಲಿ ಬ್ಯಾಂಕಿನ ಮಲ್ಪೆ ಶಾಖೆಯಿಂದ ಸದಸ್ಯರಿಗೆ ರೂ.2.00 ಲಕ್ಷಗಳ
ವೈಯಕ್ತಿಕ ಸಾಲ ಮಂಜೂರು ಮಾಡುವುದಾಗಿದ್ದು, 2014 ರಿಂದ 2023 ರವರೆಗಿನ ಅವಧಿಯಲ್ಲಿ
ಶಾಖಾ ವ್ಯವಸ್ಥಾಪಕರ ಜವಾಬ್ದಾರಿಯಡಿಯಲ್ಲಿ ನೀಡಲಾಗುವ ವೈಯಕ್ತಿಕ ಸಾಲದ ಗರಿಷ್ಠ ಮಿತಿ
ದಿನಾಂಕ:02-09-2020 ರಿಂದ ರೂ.2.00 ಲಕ್ಷ ಆಗಿರುತ್ತದೆ. ದೂರುದಾರ ಸಾಲಗಾರರೂ ಸೇರಿ ಒಟ್ಟು
729 ವೈಯಕ್ತಿಕ ಸಾಲಗಾರರು ಇರುತ್ತಾರೆ. ಇದರಲ್ಲಿ 85 ವೈಯಕ್ತಿಕ ಸಾಲದ ಖಾತೆಗಳು
ಮುಕ್ತಾಯಗೊಂಡು ರೂ.1.33 ಕೋಟಿ ಸಾಲದ ಮೊತ್ತ ವಸೂಲಾತಿಯಾಗಿದ್ದು, ಬಾಕಿ 644
ವೈಯಕ್ತಿಕ ಸಾಲದ ಖಾತೆಗಳು ಚಾಲ್ತಿಯಲ್ಲಿರುತ್ತದೆ..

ವಿಚಾರಣಾ ಸಂದರ್ಭದಲ್ಲಿ ಒಟ್ಟು 129 ಸಾಲಗಾರ ಸದಸ್ಯರು ಸಾಲದ ಅರ್ಜಿಯಲ್ಲಿ ಸಹಿ
ಮಾಡಿಲ್ಲ ಮತ್ತು ಸಾಲ ಪಡೆದಿಲ್ಲವೆಂದು ಹಾಜರಾಗಿ ಹೇಳಿಕೆಯನ್ನು ದಾಖಲಿಸಿರುತ್ತಾರೆ. ಈ ಪೈಕಿ
76 ಸದಸ್ಯರು ತಮ್ಮ ಹೇಳಿಕೆಯನ್ನು ಪುನರ್ ಪರಿಶೀಲಿಸಿ ಮರುಹೇಳಿಕೆಯನ್ನು ಸಲ್ಲಿಸಲು
ಅವಕಾಶ ನೀಡಲು ವಿನಂತಿಸಿದ್ದರ ಮೇರೆಗೆ ಅವರಿಗೆ ಕಾಲಾವಕಾಶ ನೀಡಿದ್ದು, ಸದರಿ ಮರು

ಹೇಳಿಕೆ ಸಂದರ್ಭದಲ್ಲಿ ಈ ಮುಂದಿನಂತೆ ಅಂದರೆ ಸಾಲಕ್ಕೆ ಸಹಿ ಮಾಡಲಾಗಿದೆ, ಚೆಕ್ ನೀಡಲಾಗಿದೆ ಹಾಗೂ ನ್ಯಾಯಾಲಯದಿಂದ ನೋಟೀಸ್ ಸಹ ಬಂದಿದ್ದು ವಿಚಾರಣೆಗೆ ಹಾಜರಾಗಿಲ್ಲವೆಂದು ಹೇಳಿಕೆ ನೀಡಿರುತ್ತಾರೆ. ಮರುಹೇಳಿಕೆಯನ್ನು ದಾಖಲಿಸಲಾಗಿದೆ. ಮೊದಲನೇ ಹೇಳಿಕೆ ಮತ್ತು ಮರು ಹೇಳಿಕೆಗಳಲ್ಲಿ ಸಾಮ್ಯತೆ ಇರುವುದಿಲ್ಲ.

ಸುಸ್ತಿಯಾದ ಎಲ್ಲಾ ಸಾಲಗಾರರ ವಿರುದ್ಧ ದಾವಾ ದಾಖಲಿಸಲಾಗಿದೆ. ಆದರೆ ಯಾರೊಬ್ಬ ಸದಸ್ಯರು ವಿಚಾರಣೆಗೆ ಹಾಜರಾಗಿ ತಾವು ಸಾಲ ಪಡೆದಿಲ್ಲವೆಂದಾಗಲಿ ಅಥವಾ ಸಾಲದ ಮೊತ್ತಕ್ಕಿಂತ ಕಡಿಮೆ ಮೊತ್ತ ಬ್ಯಾಂಕಿನಿಂದ ನೀಡಲಾಗಿದೆ ಎಂದಾಗಲಿ ಆಕ್ಷೇಪಣೆ ಸಲ್ಲಿಸಿರುವುದಿಲ್ಲ. ವಿಚಾರಣೆಗೂ ಹಾಜರಾಗದೇ ಇರುವುದರಿಂದ ನ್ಯಾಯಾಲಯದಿಂದ ವಸೂಲಾತಿಗೆ ಆದೇಶವಾಗಿರುತ್ತದೆ.

ವಿಚಾರಣಾ ಸಮಯದಲ್ಲಿ ದೂರುದಾರರ ಪೈಕಿ 10 ಸದಸ್ಯರು ಅಂಶಿಕ ಸಾಲ ಪಾವತಿಸಿದ್ದು 04 ಜನ ಸಾಲವನ್ನು ಪೂರ್ಣವಾಗಿ ಪಾವತಿಸಿರುತ್ತಾರೆ. ಸಾಲ ಪಡೆದ ಸದಸ್ಯರು ಸಾಲದ ಮರುಪಾವತಿಗೆ ಸಮಯವಕಾಶ ಹಾಗೂ ಬಡ್ಡಿಯಲ್ಲಿ ರಿಯಾಯಿತಿ ಮಾಡಿ ಸಾಲವನ್ನು ಮುಕ್ತಾಯಗೊಳಿಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿಸಿರುತ್ತಾರೆ.

ಸಾಲಗಾರರು ತಾವು ಸಾಲ ಪಡೆದಿಲ್ಲವೆಂದೂ ರೂ.2.00 ಲಕ್ಷಗಳನ್ನು ಬ್ಯಾಂಕಿಗೆ ಪಾವತಿಸಲು ಬದ್ಧರಲ್ಲವೆಂದು ದೂರು ಬರೆದುಕೊಂಡಿರುವುದನ್ನು ಬ್ಯಾಂಕಿನಲ್ಲಿ ನಿರ್ವಹಿಸಿರುವ ದಾಖಲೆಗಳನ್ನು ಪರಿಶೀಲಿಸಲಾಗಿ ದೂರಿನ ಅಂಶಗಳು ಸಾಬೀತಾಗಿರುವುದಿಲ್ಲವೆಂದು ವಿಚಾರಣಾಧಿಕಾರಿಗಳು ಸಹಕಾರ ಸಂಘಗಳ ಕಾಯ್ದೆ 1959 ರ ಕಲಂ 64ರಡಿ ಸಲ್ಲಿಸಿರುವ ಶಾಸನಬದ್ಧ ವಿಚಾರಣಾ ವರದಿಯಲ್ಲಿ ನಮೂದಿಸಿರುತ್ತಾರೆ. ಆದರೆ ಒಟ್ಟು 729 ಸಾಲಗಾರರ ಪೈಕಿ 85 ವೈಯಕ್ತಿಕ ಸಾಲದ ಖಾತೆಗಳು ಮುಕ್ತಾಯಗೊಂಡು, ಬಾಕಿ ಇರುವ 644 ವೈಯಕ್ತಿಕ ಸಾಲದ ಖಾತೆಗಳ ಪೂರ್ಣ ಮಾಹಿತಿಯನ್ನು ಕೂಲಕಂಪವಾಗಿ ಪರಿಶೀಲಿಸಲು ಕ್ರಮವಿಡಲಾಗುತ್ತಿದೆ.

ಸಂಖ್ಯೆ: ಸಿಒ 138 ಸಿಸಿಬಿ 2026


(ಲಕ್ಷ್ಮಣ್ ಸಂಗಪ್ಪ ಸವದಿ)
ಸಹಕಾರ ಸಚಿವರು